



US – 499

60

VI Semester B.Com. Examination, May 2017
(Repeaters) (2014-15 and Onwards)
COMMERCE

Paper – 6.2 : Principles and Practice of Auditing

Time : 3 Hours

Max. Marks : 100

Instruction : Answers should be written **completely** either in **Kannada** or in **English**.

SECTION – A

1. Answer **any 10** sub questions. **Each** sub-question carries **2** marks : **(10×2=20)**

ಯಾವುದಾದರೂ 10 ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ ಪ್ರಶ್ನೆಗೆ 2 ಅಂಕಗಳು.

a) What is management audit ?

ನಿರ್ವಹಣಾ ಲೆಕ್ಕ ಪರಿಶೋಧನೆ ಎಂದರೇನು ?

b) What is audit programme ?

ಲೆಕ್ಕ ಪರಿಶೋಧನಾ ಕಾರ್ಯಕ್ರಮ ಎಂದರೇನು ?

c) What is internal control ?

ಆಂತರಿಕ ನಿಯಂತ್ರಣ ಎಂದರೇನು ?

d) State two types of vouchers.

ಪುರಾವೆ ಪಾವತಿಯ ಎರಡು ಪ್ರಕಾರಗಳನ್ನು ತಿಳಿಸಿ.

e) What is revenue expenditure ?

ಆದಾಯದ ಖರ್ಚು ಎಂದರೇನು ?

f) What is meant by 'Misfeasance' ?

'ಕರ್ತವ್ಯ ಚ್ಯುತಿ ಹೊಣೆಗಾರಿಕೆ' ಎಂದರೇನು ?

g) What is internal check ?

ಆಂತರಿಕ ಪರಿಶೀಲನೆ ಎಂದರೇನು ?

h) What is teaming and lading ?

ಟೀಮಿಂಗ್ ಮತ್ತು ಲೇಡಿಂಗ್ ಎಂದರೇನು ?

i) What is an auditors civil liability ?

ಲೆಕ್ಕ ಪರಿಶೋಧಕನ ನಾಗರಿಕ ಹೊಣೆಗಾರಿಕೆಗಳು ಎಂದರೇನು ?



P.T.O.



- j) Who appoints first auditor of a company ?
 ಪ್ರಥಮ ಲೆಕ್ಕ ಪರಿಶೋಧಕರನ್ನು ಯಾರು ನೇಮಕ ಮಾಡುತ್ತಾರೆ ?
- k) State two types of audit.
 ಲೆಕ್ಕ ಪರಿಶೋಧನೆಯ ಎರಡು ಪ್ರಕಾರಗಳನ್ನು ಬರೆಯಿರಿ.

SECTION – B

Answer **any four** of the following. **Each** question carries **8** marks : **(4×8=32)**

ಈ ಕೆಳಗಿನ ಯಾವುದಾದರೂ 4 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 8 ಅಂಕಗಳು.

2. Briefly explain the differences between routine checking and vouching.
 ದೈನಂದಿನ ತನಿಖೆ ಮತ್ತು ಲೆಕ್ಕ ದೃಢಪಡಿಸುವಿಕೆಯ ನಡುವಿನ ವ್ಯತ್ಯಾಸಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
3. Explain the types of internal control.
 ಆಂತರಿಕ ನಿಯಂತ್ರಣದ ವಿಧಗಳನ್ನು ವಿವರಿಸಿ.
4. State the appointment and removal of company auditor.
 ಕಂಪನಿಯ ಲೆಕ್ಕ ಪರಿಶೋಧಕನ ನೇಮಕಾತಿ ಮತ್ತು ಆತನನ್ನು ಹೇಗೆ ವಜಾ ಮಾಡಬಹುದು ಎಂಬುದನ್ನು ತಿಳಿಸಿ.
5. State the objectives of assets verification.
 ಆಸ್ತಿಗಳ ಪರಿಶೀಲನೆಯ ಉದ್ದೇಶಗಳನ್ನು ತಿಳಿಸಿ.
6. State the contents of audit note book.
 ಲೆಕ್ಕ ಪರಿಶೋಧನೆಯ ಟಿಪ್ಪಣಿ ಪುಸ್ತಕದ ಅಂಶಗಳನ್ನು ತಿಳಿಸಿ.

SECTION – C

Answer **any 3** of the following. **Each** question carries **16** marks : **(3×16=48)**

ಈ ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 16 ಅಂಕಗಳು.

7. How do you verify the following :

- a) Land and building
- b) Good will
- c) Stock in trade
- d) Debtors.

ಕೆಳಗಿನ ಆಸ್ತಿಗಳ ಪರಿಶೀಲನೆಯ ವಿಧಾನವನ್ನು ತಿಳಿಸಿ.

- a) ಭೂಮಿ ಮತ್ತು ಕಟ್ಟಡಗಳು
- b) ಸುನಾಮ
- c) ವ್ಯಾಪಾರಿ ದಾಸ್ತಾನು
- d) ಮಣಿಗಳು



8. How do you vouch the following transactions.

a) Payment to creditors

b) Cash payments

c) Purchase of buildings

ಕೆಳಗಿನವುಗಳನ್ನು ಹೇಗೆ ಪಾವತಿ ಪರಿಶೀಲನೆ ಮಾಡುವಿರಿ ?

a) ಸಾಲಗಾರರಿಗೆ ಪಾವತಿ ಮಾಡಿದ್ದು

b) ನಗದು ಪಾವತಿ ಮಾಡಿದ್ದು

c) ಕಟ್ಟಡ ಖರೀದಿ

9. What are the duties of an auditor while verifying the books of accounts of an educational institution ?

ಒಂದು ವಿದ್ಯಾ ಸಂಸ್ಥೆಯ ಲೆಕ್ಕ ಪುಸ್ತಕಗಳ ಪರಿಶೋಧನಾ ಕಾರ್ಯದಲ್ಲಿ ಲೆಕ್ಕ ಪರಿಶೋಧಕನ ಕರ್ತವ್ಯಗಳನ್ನು ತಿಳಿಸಿ.

10. Define an 'Audit programme'. Explain its merits and de-merits.

ಲೆಕ್ಕ ಪರಿಶೋಧನಾ ಕಾರ್ಯಪಟ್ಟಿಯನ್ನು ವ್ಯಾಖ್ಯಾನಿಸಿ. ಅದರ ಅನುಕೂಲಗಳು ಮತ್ತು ಅನಾನುಕೂಲಗಳನ್ನು ವಿವರಿಸಿ.